

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಪೆರಿಯಾಲ್ವಾರ್ ಅರುಳಿಚ್ಚೆಯ್

|| ಅಟ್ಟುಕ್ಕುವಿ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕೇ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಅಟ್ಟುಕ್ಕುವಿ ॥

ಗೋವರ್ಧನ ಗಿರಿಯೈ ಕ್ಕುಡೈಕೊಳ್ ವಣ್ಣವ್

‡ಅಟ್ಟು ಕ್ಕುವಿ ಶೋಱು ಪ್ಪರುಪ್ಪದಮುಂ *
ತಯಿರ್ ವಾವಿಯುಂ ನೆಯ್ ಅಳಱುಂ ಅಡಂಗ
ಪ್ಪೊಟ್ಟು ತ್ತುಱೈ * ಮಾರಿ ಪ್ಪಗೈ ಪುಣರ್ತ್ತ *
ಪೊರು ಮಾ ಕಡಲ್ವಣ್ಣ ಪೊಱುತ್ತ ಮಲೈ *
ವಟ್ಟು ತ್ತಡಂಗಣ್ ಮಡ ಮಾರ್ ಕನ್ನಿನ್ನೈ *
ವಲೈವಾಯ್ ಪ್ಪಱೈ ಕೊಂಡು * ಕುಱಮಗಳಿರ್
ಕೊಟ್ಟೈ ತ್ತಲೈ ಪ್ಪಾಲ್ ಕೊಡುತ್ತ ವಳಕ್ಕುಂ *
ಗೋವರ್ತ್ತನಂ ಎನ್ನುಂ ಕೊಱು ಕ್ಕುಡೈಯೇ * (೧)

ವಱುವೊನ್ನುಂ ಇಲಾ ಚ್ಚೆಯೈ ವಾನವರ್ ಕೋ *
ವಲಿಪ್ಪಟ್ಟು ಮುನಿಂದು ವಿಡುಕ್ಕಪ್ಪಟ್ಟು *
ಮಱೈ ವಂದೆಱು ನಾಳ್ ಪೆಯ್ದು ಮಾ ತ್ತಡುಪ್ಪ *
ಮದುಶೂರ್ದ ಎಡುತ್ತ ಮಱಿತ್ತ ಮಲೈ *
ಇಱಿವು ತರಿಯಾದದೋರ್ ಈಱು ಪ್ಪಿಡಿ *
ಇಳಂಜೀಯಂ ತೊಡರ್ಂದು ಮುಡುಗುದಲುಂ *
ಕುಱವಿ ಇಡೈ ಕ್ಕಾಲ್ ಇಟ್ಟಿದಿರ್ಂದು ಪೊರುಂ *
ಗೋವರ್ತ್ತನಂ ಎನ್ನುಂ ಕೊಱು ಕ್ಕುಡೈಯೇ * (೨)

ಅಂ ಮೈ ತ್ತಡಂಗಣ್ ಮಡ ಆಯ್ಚ್ಚಿಯರುಂ *
ಆನಾಯರುಂ ಆನಿರೈಯುಂ ಅಲಱಿ *

Attention: Please note that the letters ಱಿ and ಱಿ denote *ḷ* and *ṛ* respectively, in Tamil. Also note that ಱ್ಱು sounds almost like ಱ್ಱು , ಱ್ಱೈ like ಱ್ಱೈ , and so on. The consonant-cluster ಱ್ಱು is pronounced somewhere between ಱ್ಱು and ಱ್ಱು. It is, however, colloquially acceptable to pronounce the clusters ಱ್ಱು and ಱ್ಱು as ತ್ತ and ಱ್ಱು, respectively.

ಎಮ್ಮೈ ಚ್ಚರಣ್ ಏನ್ನುಕೊಳ್ ಎನ್ನಿರಪ್ಪ *
 ಇಲಂಗಾಱಿ ಕೈ ಎಂದೈ ಎಡುತ್ತ ಮಲೈ *
 ತಮ್ಮೈ ಚ್ಚರಣ್ ಎನ್ನ ತಂ ಪಾವೈಯರೈ *
 ಪುನಮೇಯಿನ್ನ ಮಾನಿನಂ ಕಾಣ್ಮೈ ಎನ್ನು *
 ಕೊಮ್ಮೈ ಪ್ಪುಯ ಕ್ಕುನ್ನರ್ ಶಿಲೈ ಕುನಿಕ್ಕುಂ *
 ಗೋವರ್ತ್ತನಂ ಎನ್ನುಂ ಕೊಱ್ಱ ಕ್ಕುಡೈಯೇ * (೩)

ಕಡು ವಾಯ್ ಚ್ಚಿನ ವೆಂಗಣ್ ಕಳಿಱ್ಱಿನುಕ್ಕು *
 ಕವಳಂ ಎಡುತ್ತ ಕೊಡುಪ್ಪಾ ಅರ್ವ ಪೋಲ್ *
 ಅಡಿವಾಯ್ ಉಱಿ ಕೈಯಿಟ್ಟೈ ಪ್ಪಱಿತ್ತಿಟ್ಟು *
 ಅಮರರ್ ಪೆರುಮಾರ್ ಕೊಂಡುನಿನ್ನ ಮಲೈ *
 ಕಡಲ್ವಾಯ್ ಚ್ಚೆನ್ನು ಮೇಗಂ ಕವಿಱ್ಱಂದಿಱಂಗಿ *
 ಕದುವಾಯ್ ಪ್ಪಡ ನೀಮುಗಂದೇಱಿ * ಎಂಗುಂ
 ಕುಡವಾಯ್ ಪ್ಪಡ ನಿನ್ನು ಮಱೈ ಪೋಱಿಯುಂ *
 ಗೋವರ್ತ್ತನಂ ಎನ್ನುಂ ಕೊಱ್ಱ ಕ್ಕುಡೈಯೇ * (೪)

ವಾನತ್ತಿಲ್ ಉಳ್ಳಿರ್ ! ವಲಿಯೀರ್ ಉಳ್ಳಿರೇಲ್ *
 ಅಱೈಯೋ ! ವಂದು ವಾಂಗುಮಿರ್ ಎನ್ನವರ್ ಪೋಲ್ *
 ಏನತ್ತರುವಾಗಿಯ ಈಶರ್ ಎಂದೈ *
 ಇಡವರ್ ಎಱಿ ವಾಂಗಿ ಎಡುತ್ತ ಮಲೈ *
 ಕಾನ ಕ್ಕಳಿ ಯಾನೈ ತರ್ ಕೊಮ್ಮಿಱಂದು *
 ಕದುವಾಯ್ ಮದಂ ಶೋರ ತ್ತರ್ ಕೈ ಎಡುತ್ತ *
 ಕೂನಲ್ ಪಿಱೈ ವೇಂಡಿ ಅಣ್ಣಾಂದು ನಿಱ್ಱುಂ *
 ಗೋವರ್ತ್ತನಂ ಎನ್ನುಂ ಕೊಱ್ಱ ಕ್ಕುಡೈಯೇ * (೫)

ಶೆಪ್ಪಾಡುಡೈಯ ತಿರುಮಾಲ್ ಅರ್ವ ತರ್ *
 ಶೆಂದಾಮರೈ ಕೈವಿರಲ್ ಐಂದಿನೈಯುಂ *
 ಕಪ್ಪಾಗ ಮಡುತ್ತ ಮಣಿ ನೆಡುರ್ ತೋಳ್ *
 ಕಾಮ್ಬಾಗ ಕೊಡುತ್ತ ಕ್ಕವಿತ್ತ ಮಲೈ *
 ಎಪ್ಪಾಡುಂ ಪರಂದಿಱಿ ತೆಳ್ ಅರುವಿ *
 ಇಲಂಗು ಮಣಿ ಮುತ್ತು ವಡಂ ಪಿಱಿ *

ಕುಪ್ಪಾಯಂ ಎನ ನಿನ್ನು ಕಾಟ್ಟಿ ತರುಂ *
 ಗೋವರ್ತನಂ ಎನ್ನುಂ ಕೊಱ್ಱಿ ಕ್ಕುಡೈಯೇ * (೬)

ಪಡಂಗಳ್ ಪಲವುಂ ಉಡೈ ಪ್ಪಾವ್ಪುರೈಯರ್ *
 ಪಡರ್ ಬೂಮಿಯೈ ತ್ತಾಂಗಿ ಕ್ಕಿಡಪ್ಪವರ್ ಪೋಲ್ *
 ತಡಂಗೆಯೈ ವಿರಲ್ ಐಂದುಂ ಮಲರ ವೈತ್ತುತ್ *
 ದಾವೋದರ್ ತಾಂಗು ತಡವರೈತಾರ್ *
 ಅಡಂಗೆ ಚ್ಚೆನ್ನಿಲಂಗೆಯೈ ಈಡಲಿತ್ತ *
 ಅನುಮರ್ ಪುಗಲ್ ಪಾಡಿ ತ್ತಂ ಕುಟ್ಟನ್ನಳ್ಳೈ *
 ಕುಡಂಗೆಯೈ ಕೊಂಡು ಮಂದಿಗಳ್ ಕಣ್ ವಳತ್ತುಂ *
 ಗೋವರ್ತನಂ ಎನ್ನುಂ ಕೊಱ್ಱಿ ಕ್ಕುಡೈಯೇ * (೭)

ಶಲ ಮಾ ಮುಗಿಲ್ ಪಲ್ ಕಣ ಪ್ಪೋರ್ಕ್ಕಳತ್ತು *
 ಶರ ಮಾರಿ ಪೋಲಿಂದೆಂಗುಂ ಪೂಶಲ್ ಇಟ್ಟು *
 ನಲಿವಾರ್ ಉಱಿ ಕ್ಕೇಡಗಂ ಕೋಪ್ಪವರ್ ಪೋಲ್ *
 ನಾರಾಯಣ್ ಮುನ್ ಮುಗಂ ಕಾತ್ತ ಮಲೈ *
 ಇಲೈವೇಯ್ ಕುರಮ್ಬೈ ತ್ತವ ಮಾ ಮುನಿವರ್ *
 ಇರುಂದಾರ್ ನಡುವೇ ಶೆನ್ನಣಾರ್ ಶೋಱಿಯ *
 ಕೊಲೈ ವಾಯ್ ಚ್ಚಿನ ವೇಂಗೆಗಳ್ ನಿನ್ನುಱಂಗುಂ *
 ಗೋವರ್ತನಂ ಎನ್ನುಂ ಕೊಱ್ಱಿ ಕ್ಕುಡೈಯೇ * (೮)

ವರ್ ಪೇಯುಲೈ ಉಂಡದೋರ್ ವಾಯ್ ಉಡೈಯರ್ *
 ವರ್ ತೂಣ್ ಎನ ನಿನ್ನದೋರ್ ವರ್ ಪರತ್ತೈ *
 ತರ್ ಪೇರ್ ಇಟ್ಟು ಕೊಂಡು ದರಣಿ ತನ್ನಿಲ್ *
 ದಾವೋದರ್ ತಾಂಗು ತಡವರೈ ತಾರ್ *
 ಮುನ್ನೇ ವಲಿ ಕಾಟ್ಟು ಮುಶು ಕ್ಕಣಂಗಳ್ *
 ಮುದುಗಿಲ್ ಪೆಯ್ದು ತಂ ಉಡೈ ಕ್ಕುಟ್ಟನ್ನಳ್ಳೈ *
 ಕೊಮ್ಮೇಱ್ಱಿಯಿರುಂದು ಕುದಿ ಪಯಿಱ್ಱುಂ *
 ಗೋವರ್ತನಂ ಎನ್ನುಂ ಕೊಱ್ಱಿ ಕ್ಕುಡೈಯೇ * (೯)

ಕೊಡಿ ಏಱು ಶೇ ತಾಮರೈ ಕೈವಿರಲಳ್ *
 ಕೋಲಮುಂ ಅಱಿಂದಿಲ ವಾಡಿಱ್ಱಿಲ *
 ವಡಿವೇಱು ತಿರುವುಗಿರ್ ನೊಂದುಂ ಇಲ *
 ಮಣಿವಣ್ಣ ಮಲೈಯುಂ ಓರ್ ಶಮ್ಬಿರದಂ *
 ಮುಡಿ ಏಱಿಯ ಮಾ ಮುಗಿಲ್ ಪಲ್ ಕಣಂಗಳ್ *
 ಮುನ್ ನೆಱ್ಱಿ ನರೈತ್ತನ ಪೋಲ * ಎಂಗುಂ
 ಕುಡಿಯೇಱಿ ಇರುಂದು ಮಱೈ ಪೋಱಿಯುಂ *
 ಗೋವರ್ತ್ತನಂ ಎನ್ನುಂ ಕೊಱ್ಱಿ ಕ್ಕುಡೈಯೇ * (೧೦)

‡ಅರವಿಲ್ ಪಳ್ಳಿ ಕೊಂಡರವಂ ತುರಂದಿಟ್ಟು *
 ಅರವ ಪ್ಪಗೈ ಊರ್ದಿ ಅವನುಡೈಯ *
 ಕುರವಿಱ್ ಕೊಡಿ ಮುಲ್ಲೈಗಳ್ ನಿನ್ನುಱಿಂಗುಂ *
 ಗೋವರ್ತ್ತನಂ ಎನ್ನುಂ ಕೊಱ್ಱಿ ಕ್ಕುಡೈಮೇಲ್ *
 ತಿರುವಿಱ್ ಪೋಲಿ ಮಱೈ ವಾಣರ್ ಪುತ್ತೂರ್
 ತ್ತಿಗಳ್ * ಪಟ್ಟಬಿರ್ರಾಣ್ ಶೊನ್ನ ಮಾಲೈ ಪತ್ತುಂ *
 ಪರವು ಮನರ್ನ್ ಕುಡೈ ಪ್ಪತ್ತರ್ ಉಳ್ಳಾರ್ *
 ಪರಮಾನ ವೈಗುಂದಂ ನಣ್ಣವರೇ * (೧೧)

|| ಪೆರಿಯಾಱ್‌ವಾರ್ ತಿರುವಡಿಗಳೇ ಶರಣಂ ||